



REF: HSL/SEC/2020/47

September 05, 2020

To The Deputy Manager Department of Corporate Services BSE Ltd. PJ Towers, Dalal Street Mumbai -400001 Script Code: 514043	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 Symbol: HIMATSEIDE
---	--

Dear Sir/Madam,

Sub: Compliance under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the Securities and Exchange Board of India (Listing Obligations & Disclosure Requirements) Regulations, 2015 and in compliance with Ministry of Corporate Affairs Circular No. 20/2020 dated 5th May, 2020, please find enclosed Public Notice published today (i.e. 5th September, 2020) in the Newspapers viz.- Business Standard (in English) and VarthaBharathi (in Kannada), informing about the 35th Annual General Meeting of the Company to be held on 29th September, 2020 at 11.30 a.m. through Video Conferencing/Other Audio Visual Means.

This information is also being uploaded on the Company's website at <https://www.himatsingka.com>.

This is for your information and record.

Thanking you,

Yours faithfully,
For Himatsingka Seide Limited

Sridhar Muthukrishnan

Company Secretary
Himatsingka Seide Limited

Registered Office: 10/24 Kumara Krupa Road

High Grounds, Bangalore 560 001, India

T +91 80 2237 8000, F +91 80 4147 9384

E hslblr@himatsingka.com

CIN L17112KA1985PLC006647

www.himatsingka.com

KESORAM TEXTILE MILLS LIMITED
 CIN: L17114WB1999PLC089148
 Regd. Office: 42, Garden Reach Road, Kolkata 700 024
 City Office: 8th Floor, Biria Building, 9/1, R. N. Mukherjee Road, Kolkata 700001
 Phone Nos.: +91 33 2469 7825 / 2489 3472
 Fax: +91 33 2469 6788
 E-mail: kmtext@gmail.com

NOTICE
 Notice be and is hereby given that next Meeting of the Board of Directors of the Company will be held at its City Office in Kolkata on Monday, the 14th day of September, 2020, *inter alia*, to approve the Unaudited Financial Results for the quarter ended 30th June, 2020 as per the provisions of Regulation 33 of SEBI (Listing Obligations and Disclosure Requirements) Regulations, 2015.

For KESORAM TEXTILE MILLS LIMITED Sd/-
 (B. N. Kedia)
 Company Secretary
 Place : Kolkata
 Dated : 04.09.2020

RISHI LASER LIMITED
 CIN : L9999MH1992PLC066412
 612, V.K. Indl. Estate, 10/14
 Pais Street, Byculla (W) Mumbai 400 011
 Email : rdl.mumbai@rishilaser.com
 Web : www.rishilaser.com

NOTICE
 Notice is hereby given that pursuant to Regulation 47 read with Regulation 29 and 33 of the SEBI (Listing Obligations and Disclosure Requirements) Regulations, 2015 and any amendments thereof, a meeting of the Board of Directors of the Company will be held on Friday, September 11, 2020, *inter alia*, to consider, approve and take on record the unaudited financial results (Standalone and Consolidated) for the quarter ended June 30, 2020.

The said notice can be accessed on the Company's website at www.rishilaser.com and also on the website of the Stock Exchange at www.bseindia.com

For RISHI LASER LIMITED
 Harshad Patel
 Managing Director
 Place : Mumbai
 Date : September 4, 2020

BAG
B.A.G. Films and Media Limited
 CIN: L7489DL1939PLC051841
 Regd. Office: 352, Aggarwal Plaza, Plot No. 8, Kandi, New Delhi - 110 028
 Web: www.bagnetwork24.in E-mail: info@bagnetwork.in

NOTICE
 Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company will be held on Monday, September 14, 2020, at its Corporate Office, to consider and approve, *inter-alia*, the Un-audited Financial Results of the Company for the quarter ended June 30, 2020.

The information is also available on the Company's website viz. www.bagnetwork24.in and also available on the websites of Stock Exchanges viz. www.nseindia.com and www.bseindia.com.

For B.A.G. Films and Media Limited Sd/-
 Date: 04.09.2020 Rajeev Parashar
 Place: Noida Company Secretary
 Cms. Ofc: FC-23, Sector-16A, Film City, Noida (UP) - 201 301

THE RAMESHWARA JUTE MILLS LIMITED
 CIN: L17119WB1935PLC046111
 Regd. Office: 'Birja Building', 8th Floor, 9/1 R. N. Mukherjee Road, Kolkata - 700 001
 Phone no. +91 33-30573700/30410900 (Extn. No. 860)
 E-mail: rjm.ho@rjm.co.in;
 Website: www.rameshwarajute.com

NOTICE
 Notice is hereby given in terms of Regulation 33 of the SEBI (Listing Obligations and Disclosure Requirements) Regulations, 2015 that a Meeting of the Board of Directors of the Company will be held on Monday, the 14th September, 2020, *inter alia*, to approve the Company's Unaudited Financial Results for the quarter ended 30th June, 2020.

For The Rameshwara Jute Mills Ltd. Sd/-
 Priyanka Arora
 Company Secretary
 Place : Kolkata
 Dated : 4th September, 2020

VISA STEEL LIMITED
 CIN: L51109OR1996PLC004601
 Regd. Office : 11 Ekamra Kanan, Nayapalli, Bhubaneswar- 751 015
 Tel: (+91-674) 2552 479
 Fax: (+91-674) 2554 661
 Website: www.visasteel.com
 Email id: cs@visasteel.com

NOTICE
 Notice is hereby given that pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, that a Meeting of the Board of Directors of the Company will be held on Thursday, 10 September 2020, *inter-alia*, to consider and approve the Standalone and Consolidated Unaudited Financial Results of the Company for the Quarter ended 30 June 2020.

This information is also available on the website of the Company viz. www.visasteel.com and on the website of the Stock Exchanges where the Company's shares are listed viz. BSE Limited (www.bseindia.com) and National Stock Exchange of India Limited (www.nseindia.com).

For VISA Steel Limited Sd/-
 Sudhir Kumar Banthiya
 Company Secretary & Compliance Officer
 Date : 03.09.2020
 Place: Kolkata F8460

Andhra Pradesh State FiberNet Limited
 NTR Administrative Block, 3rd Floor, PNBS, Vijayawada-520010
 Web address: www.apsfl.in; Email: apsfl@ap.gov.in

Andhra Pradesh State FiberNet Limited (APSFL) invites Expression of Interest from prospective vendors having experience of providing services/items for "Procurement of Customer Premise Equipment (CPE) boxes for providing Triple Play Services". Interested firms are requested to submit their expression of interest for the above work. The EOI document & other details can be downloaded from the website: www.apsfl.in

Managing Director, APSFL

BOROSIL LIMITED
 (Formerly known as Hopewell Tableware Limited)
 CIN: U36100MH2010PLC292722
 Regd. Office: 1101, Crescenzo, G-Block, Opp. MCA Club, Bandra Kuria Complex, Bandra (East), Mumbai - 400051
 Ph: 022 6740 6300, Fax: 022 6740 6514
 Website: www.borosil.com, Email: borosiltd@borosil.com

NOTICE OF 10th ANNUAL GENERAL MEETING, REMOTE E-VOTING INFORMATION AND BOOK CLOSURE

NOTICE OF ANNUAL GENERAL MEETING & E-VOTING PROCEDURE
 Notice is hereby given that the 10th Annual General Meeting ("AGM") of the members of Borosil Limited (Formerly known as Hopewell Tableware Limited) will be held on **Tuesday, 29th September, 2020 at 2.00 P.M.** through Video Conferencing ("VC")/Other Audio Visual Means ("OAVM") pursuant to MCA circular dated 5th May, 2020 read with Circulars dated 8th April, 2020 and 13th April, 2020 and SEBI Circular dated 12th May, 2020 (collectively referred to as Circulars") to transact the business as set out in the Notice convening AGM.

The Annual Report for the financial year 2019-20 including Notice convening the meeting has been sent only through email to members on their registered email ID with the company/RTA on September 04, 2020 and are displayed and available on the website of the Company at www.borosil.com, website of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively and on the website of Central Depository Services (India) Limited (CDSL) at www.evotingindia.com. The requirements of sending a physical copy of the Notice of the 10th AGM and Annual Report to the Members have been dispensed with vide MCA Circulars and SEBI Circular.

Further, in compliance with provisions of Section 108 of the Companies Act, 2013 read with Rule 20 of the Companies (Management and Administration) Rules, 2014 ("the Act"), as amended and Regulation 44 of the SEBI (Listing Obligations and Disclosure Requirements) Regulations, 2015, the Members are provided with the facility to cast their votes on all resolutions as set forth in the Notice convening the AGM using electronic voting system (e-voting) provided by CDSL. The voting rights of Members shall be proportion to the equity shares held by them in the paid-up equity share capital of the Company as on **Tuesday, 22nd September, 2020** ("Cut-off date").

The remote e-voting period shall commence at **9.00 A.M. (IST) on Saturday, 26th September, 2020 and ends at 5.00 P.M. (IST) on Monday, 28th September, 2020**. During this period, the Members may cast their vote electronically. The voting through remote e-voting shall not be allowed beyond **5.00 P.M. on Monday, 28th September, 2020**. Those Members, who shall be present in the AGM through VC/OAVM facility and had not cast their votes on the Resolutions through remote e-voting and are otherwise not barred from doing so, shall be eligible to vote through e-voting system during the AGM. The attendance of the members attending the AGM through VC/OAVM will be counted for the purpose of reckoning the quorum under Section 103 of the Companies Act, 2013.

The Members who have cast their votes by remote e-voting prior to the AGM may also attend/participate in the AGM through VC/OAVM but shall not be entitled to cast their votes again.

Members of the Company holding shares as on the cut-off date may cast their votes.

Any person who becomes a member of the Company after dispatch of the Notice of the AGM and holding shares as on the cut-off may cast their votes by following the instructions and process of e-voting as provided in the Notice of the AGM.

In case Member(s) have not registered their e-mail address, they may follow the following instructions:

- Members holding shares in Physical mode are requested to send an email to investor.relations@borosil.com along with necessary details like Folio No. Name of Member(s) and self attested scanned copy of PAN Card or Aadhar Card for registering their e-mail address.
- Members holding shares in Demat mode are requested to contact their respective Depository Participant for registering the email address.

For the details relating to e-voting/remote e voting, please refer to the Notice of the AGM and in case of any queries/grievances pertaining to e-voting/remote e voting, you may refer the Frequently Asked Questions (FAQs) and e-voting manual available at CDSL website www.evotingindia.com. Under help section or contact Mr. Rakesh Dalvi, Manager CDSL, A Wing, 25th Floor, Marathon Futrex, Mafatal Mills Compounds, N. M. Joshi Marg, Lower Parel (East), Mumbai - 400013 or write an email to helpdesk.evoting@cdslindia.com or call on 022-23058738 or 022-23058543 or 022-23058542 during working hours on all working days.

Notice is hereby given that pursuant to Section 91 of the Companies Act, 2013 and Regulation 42 of the SEBI (Listing Obligations and Disclosure Requirements) Regulations, 2015, that the Register of Members and Share Transfer Books of the Company shall remain closed from **Wednesday, 23rd September, 2020 to Tuesday, 29th September, 2020** (both days inclusive) for the purpose of Annual General Meeting.

For Borosil Limited
 (Formerly known as Hopewell Tableware Limited)
 Manoj Dere
 Company Secretary & Compliance Officer
 FCS 7652
 Place : Mumbai
 Date : 4th September, 2020

SITI NETWORKS LIMITED
 Corp. Office: UG Floor, FC 19 & 20, Sector 16A, Film City - 19, Noida - 201301, U.P
 Regd. Office: Unit No.38, 1st Floor, A Wing, Madhu Industrial Estate, P.B. Marg, Worli, Mumbai -400013
 E-mail: csandlegal@siti.esselegroup.com,
 CIN: L64200MH2006PLC160733,
 Website: www.sitinetworks.com; Tel: 0120-4526700

NOTICE

Pursuant to Regulation 47 read with Regulation 29 of the SEBI (Listing Obligations and Disclosure Requirements) Regulations, 2015, notice is hereby given that a meeting of the Board of Directors of the Company will be held on Friday, the 11th day of September, 2020, *inter-alia*, to consider, approve and take on record the Un-Audited Financial Results of the Company for the first quarter of the financial year 2020-21 and three months ended on June 30, 2020.

The information contained in this notice is also available on the website of the Company i.e. www.sitinetworks.com and the website of the Stock Exchanges where the Company's shares are listed i.e. BSE Limited (www.bseindia.com) and the National Stock Exchange of India Limited (www.nseindia.com).

For Siti Networks Limited
 Suresh Kumar
 Place: Noida Company Secretary & Compliance Officer
 Date: September 4, 2020 Membership No.: ACS14390

dishtv | **d2h**
DISH TV INDIA LIMITED
 Corp. Office: FC - 19, Sector 16 A, Noida - 201301, U.P
 Regd. Office: 18th Floor, A Wing, Marathon Futrex, N M Joshi Marg, Lower Parel, Mumbai - 400013
 E-mail: investor@dishtv.com, CIN: L51909MH1988PLC287553, Website: www.dishtv.com
 Tel: 0120-5047000, Fax: 0120-4357078

PUBLIC NOTICE OF CONVENING 32nd ANNUAL GENERAL MEETING THROUGH VC / OAVM

Notice is hereby given that the 32nd (Thirty Second) Annual General Meeting ("AGM") of the members of the Company will be held on **Tuesday, September 29, 2020, at 11:30 A.M.** (IST) through Video Conferencing ("VC")/Other Audio Visual Means ("OAVM") facility being provided by National Securities Depository Limited, in compliance with all the applicable provisions of the Companies Act, 2013 (the Act) and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with General Circular Nos. 14/2020, 17/2020 and 20/2020 dated April 08, 2020, April 13, 2020 and May 06, 2020, respectively, issued by the Ministry of Corporate Affairs ("MCA Circulars") and Circular No. SEBI/HO/CID/CD/CFR/P/2020/79 dated May 12, 2020 issued by the Securities and Exchange Board of India ("SEBI Circular") to transact the business set out in the Notice calling the AGM. Members attending the AGM through VC/OAVM will be counted for the purpose of reckoning the quorum under Section 103 of the Act.

In accordance with the relevant circulars, the Notice of the AGM and the Annual Report for the financial year 2019-20 comprising Financial Statements, Board Report/Auditor's Report and other documents required to be attached therewith will be sent in due course, only to all those members, whose email addresses are registered with the Company or the Depository's Participant(s). The aforesaid documents will also be available on the website of the Company www.dishtv.com/annual-reports/ and also on the Website of the Stock Exchanges (i.e. BSE Limited (BSE) and National Stock Exchange of India Limited (NSE) at www.bseindia.com and www.nseindia.com respectively. The notice of AGM will also be available on the website of National Securities Depository Limited (NSDL) at www.evoting.nsdl.com.

To enable participation in the remote e-voting process by those shareholders to whom the Notice of the AGM could not be dispatched, the company has made proper arrangements with their Registrar and Transfer Agents of the Company for registration of e-mail addresses in terms of relevant circulars. The process for registration of e-mail addresses is as under:-

- (i) For Temporary Registration:
- Pursuant to relevant circulars the shareholders including physical shareholders who have not registered their email address and in consequence the notice could not be serviced, may temporarily get their email registered with the company's Registrar and Transfer Agents viz. Link Intime India Private Limited by clicking the link: https://linkintime.co.in/emailing/email_register.html and follow the registration process as guided thereafter. Post successful registration of the email, the shareholder would get the soft copy of the Notice of AGM and Annual Report for the FY 2019-20 comprising financial statements, Board Report/Auditor's Report and other documents required to be attached therewith and procedure for e-voting along with User ID and password to enable e-voting for the AGM from NSDL. In case of queries relating to the registration of e-mail addresses, shareholders, may write to rtm.helpdesk@linkintime.co.in and for e-voting related queries you may write to NSDL at evoting@nsdl.co.in.

- (ii) For Permanent Registration for Demat Shareholders:
- It is clarified that for permanent registration of e-mail addresses, the Members are requested to register their email address, in respect of demat holdings with the respective Depository Participant (DP) by following the procedures prescribed by the Depository Participant.

Manner of casting vote(s) through e-voting:
 The Company is providing remote e-voting facility ("remote e-voting") to all its members to cast their votes on all the resolutions set out in the Notice of the AGM. The Company is also providing the facility of voting through e-voting system during the AGM ("e-voting") to those members who could not cast their Vote(s) by remote e-voting. The detailed procedure for e-voting before the AGM ("remote e-voting"), as well as during the AGM ("e-voting") and participation in the AGM through VC/OAVM, has been provided in the notes to the Notice of the AGM which will be sent in due course.

Members are requested to carefully read all the Notes set out in the Notice of the AGM and in particular, instructions for joining the AGM and manner of casting votes through e-voting.

For Dish TV India Limited
 Ranjit Singh
 Company Secretary & Compliance Officer
 Membership No.: A15442
 Place: Noida
 Date: September 4, 2020

THE MYSORE PAPER MILLS LTD.
 (A Government of Karnataka Undertaking)
 No: MPM/RFP/2020-21/001

NOTICE INVITING TENDER
Selection of a Lessee for Upgradation, Operations & Maintenance of Plant - Mysore Paper Mills Limited, Bhadravathi

About the Project: Mysore Paper Mills Limited (MPM), a Government of Karnataka undertaking, engaged in the business of production and sale of different varieties of paper has a plant at Bhadravathi in Shivamogga District. The plant also has a sugar mill and captive power plant. MPM now intends to revive the plant by leasing out the operation and management of the plant. This is proposed to be developed with a private sector participation basis on a Lease, Upgrade, Operate, Maintain and Transfer Framework (the "Project"). The scope of work will broadly include upgradation, financing, operating and maintaining the Project.

About the Bidding : MPM has invited Bids through e-procurement platform from interested eligible Applicants. MPM has adopted a single-stage process for selection of the bidder. The bidding documents and the Project Information Memorandum may be downloaded from the E-Procurement Website of the Government of Karnataka (GoK) viz., <https://eproc.karnataka.gov.in> w.e.f.02.09.2020. The last date for submission of application is **12.10.2020**.

Project Proponent Managing Director Mysore Paper Mills Limited No.32, 5 th Floor, D. Devaraj Urs Road (Race Course Road), Bengaluru- 560001 Karnataka. Tel: +91 80 22255459 Fax: +91 80 22253478 Email id: cmd@mpm.co.in	Project Advisor : Infrastructure Development Corporation (Karnataka) Limited (IDeCK) Mr. Divakaran K 9/7, K.C.N.Bhavan, Yamunabai Road, Madhav Nagar Extension, Off Race Course Road, Bengaluru- 560 001 Tel: +91 80 43448000 Fax: + 91 80 43448001 E-mail id: Divakaran.K@ideck.in
--	--

Himatsingka

NOTICE TO SHAREHOLDERS REGARDING 35TH ANNUAL GENERAL MEETING

Notice is hereby given that the Thirty-Fifth Annual General Meeting ("AGM") of the Company will be held through Video Conferencing ("VC")/Other Annual - Visual Means ("OAVM") on Tuesday September 29, 2020 at 11.30 a.m. , in compliance with applicable Provision of Companies Act, 2013 and Rules made thereunder and the Securities and Exchange Board of India ("SEBI") (Listing Obligations and Disclosure Requirements) Regulations, 2015 read with General Circular No. 14/2020 dated April 08, 2020, General Circular No. 17/2020 dated April 13, 2020 and General Circular No 20/2020 dated May 5, 2020 and other applicable Circular issued by Ministry of Corporate Affairs ("MCA") and SEBI (collectively referred to as relevant Circular issued by Ministry of Corporate Affairs ("MCA") and SEBI (collectively referred to as "relevant circulars"), without the physical presence of the member at common venue. Members will be able to attend the AGM through VC/OAVM only Members participating through VC/OAVM facility shall be reckoned for the purpose of quorum under section 103 of Companies Act, 2013.

In compliance with the relevant circular, the notice of AGM and the Annual report 2019-20 including the Standalone and Consolidated Financial Statement for the Financial Year 2019-20, along with Boards' Report, Auditors report and other documents required to be attached thereto, will be sent only by email to all the Members of the Company whose email address are registered with the company / Depository Participant(s). The aforesaid documents will also be available on the company's website at www.himatsingka.com and on the website of stock exchange, i.e. BSE Limited and National Stock Exchange of India Limited at www.bseindia.com and www.nseindia.com, respectively, and on the website of Company's Registrar and Transfer Agent, KFin Technologies Private Limited ("KFin") at <https://evoting.karvy.com> or <https://emeetings.kfintech.com>.

Pursuant to Section 91 of the Companies Act, 2013 and Regulation 42 & 47 of SEBI (Listing Obligations and Disclosure Requirements) Regulations, 2015, Notice is hereby given that the Register of Members and share Transfer books of the Company shall remain closed from Tuesday September 22, 2020 to Tuesday September 29, 2020 (both days inclusive) for the purpose of AGM and ascertainment of members for the entitlement of final dividend on equity share of the Company for the Financial Year 2019-20 if approved by the members in the AGM scheduled for 29th September, 2020.

Manner of registering/ updating email addresses for obtaining notice of AGM, Annual Report 2019-20 and/or login credentials for joining the AGM through VC/OAVM including e-voting.

Physical Holding: Members may send an email request to company at investors@himatsingka.com or to its Registrar and Transfer Agent (RTA) - KFin Technologies Private Limited at einward.ris@kfintech.com along with

- Scanned copy of the signed request letter mentioning your Name, Folio Number, Share certificate Number, complete address, email address and mobile number, and
- Scanned copy of self-attested PAN Card.

Demat Holding: Members holding shares in dematerialized mode are requested to register/update their email addresses with their relevant Depository Participant.

Alternatively, members may follow the process mentioned above under Physical Holding and send 16 digit DPID & Client ID in place of Folio No. along with scanned copy of self-attested client Master copy or consolidated Demat account Statement.

Manner of Casting Vote(s) through e-voting.

- Member will have opportunities to cast their vote(s) on the business as set out in the Notice of the AGM through electronic voting system ("e-voting").
- The manner of voting remotely ("remote voting") by the members holding shares in dematerialized mode or physical mode and for members who have not registered their mail addresses will be provided in the Notice of AGM. The details will also be available on the website of the company at www.himatsingka.com and on the website of KFin at <https://evoting.karvy.com>.
- The facilities for e-voting will also be made available at the AGM who have not cast their vote(s) by remote e-voting and will be able to vote at the AGM.
- The login credential for casting votes through e-voting shall be made available to the members through email. Members who do not receive email or whose email addresses are not registered with the Company/ KFin/Depository Participant(s), may generate login credentials by following instruction given in the Notes to Notice of AGM.
- The same login credentials may also be used for attending the AGM through VC/OAVM.

Manner of registering mandate for receiving Dividend directly in Bank Account.

Physical Holding: Members may send following details/documents by email to the Company at investors@himatsingka.com or to its RTA at einward.ris@kfintech.com

- Scanned copy of duly filled and signed request letter which shall contain Members Name, Folio Number, Address registered with company, Bank details (Bank Name, Branch, Address, Account No., Account Type, MICR No., IFSC Code)
- Scanned copy of self-attested PAN Card.
- Scanned copy of self-attested address proof (such as Driving License, Bank statement, Election card, Passport, AADHAR Card.) in support of address registered with company.
- Scanned statement of self-attested cancelled cheque bearing name of member or first holders in case shares are in joint name. In case the cancelled cheque leaf does not bear member's name, send a self-attested copy of bank passbook statement page which bears members name.

Demat Holding: Members holding shares in dematerialized mode are requested to register/update their bank details with their Depository Participants.

In case the Company is unable to pay dividend to any members by electronic mode, due to non-registration of bank details by members, the company shall dispatch the dividend warrant / bankers cheque/Demand Draft/ to the member at the earliest once full normalcy is restored.

Pursuant to the changes introduced by the Finance Act 2020, w.e.f. April 1, 2020 in relation to taxation of dividend, Dividend Distribution Tax ("DDT") which used to be payable by the Company is abolished, and instead, now the shareholders are liable to pay tax on the dividend income. Accordingly, the Company, in compliance with the provisions of the Income Tax Act, 1961 ("Act"), would be required to withhold taxes at the prescribed rates on the dividend paid to its shareholders. The withholding tax rate would vary depending on the residential status of the shareholder and the documents submitted by them and accepted by the Company. Members are requested to update the details of their residential status, PAN & category as per Income Tax Act, 1961 at <https://ris.kfintech.com/form15> or mail to RTA at einward.ris@kfintech.com with a copy to the Company at investors@himatsingka.com

For Himatsingka Seide Limited
 Date: September 4, 2020
 Sridhar Muthukrishnan
 Place : Bengaluru
 Company Secretary

Himatsingka Seide Limited
 Regd Off : 10/24 Kumarakrupa Road, High Grounds, Bengaluru - 560 001
 Phone : +91-80-22378000 Fax: +91-80-2237 8058/2237 8074
 Email: hsblr@himatsingka.com Website: www.himatsingka.com
 CIN: L17112KA1985PLC006647

FRANKLIN TEMPLETON

Franklin Templeton Mutual Fund
 Indiabulls Finance Center, Tower 2, 12th and 13th Floor, Senapati Bapat Marg, Elphinstone Road (West), Mumbai 400013

Notice

Notice is hereby given that below mentioned official point of acceptance of transactions (OPAT) of Franklin Templeton Asset Management (India) Private Limited which were non-operational, as notified by AMFI due to outbreak of Covid-19, are now operational with effect from September 7, 2020, subject to government directives from time to time. Please note that the office timings in these locations shall be from 9.00 am till 3.00 pm on all business days till further notice.

Name of the Branch	Address of the Branch
Surat	HG-29 International Trade Centre, Majura Gate Cross Road Signal, Ring Road, Surat 395002
Vadodara	Unit No. - 306, Third Floor, Golden Icon, Opp. BSNL, Bird Circle, Old Padra Road, Vadodara - 390007

For other jurisdictions where the branch operations have yet not resumed, we encourage investors to submit their transactions/ requests using various other modes i.e. FTAMC website, FT mobile application/ MFU website or connect to your financial advisor.

In case of any queries, our toll-free investor line is available to assist you at 1-800-425-4255 or 1-800-258-4255 (Monday to Saturday, 8 am to 9 pm). Alternatively, you can also e-mail us at service@franklintempleton.com

Investors are requested to take the note of the above.

This notice is dated September 4, 2020.

For Franklin Templeton Asset Management (India) Pvt. Ltd.
 (Investment Manager of Franklin Templeton Mutual Fund)
 Sd/-
 Authorized Signatory

Mutual Fund investments are subject to market risks, read all scheme related documents carefully.

ಸಾಲ ಮರುಪಾವತಿಸುವಂತೆ ಮಹಿಳೆಯರಿಗೆ ಕಿರುಕುಳ
ಖಾಸಗಿ ಬ್ಯಾಂಕ್ ವಿರುದ್ಧ ದೂರು ದಾಖಲು

ಗುಂಡ್ಲುಪೇಟೆ, ಸಿ.4: ತಾಲೂಕಿನ ಬೆಂಗಳೂರು ಗ್ರಾಮದಲ್ಲಿದ್ದ ಸಾಲ ನೀಡಿದ್ದ ಖಾಸಗಿ ಬ್ಯಾಂಕ್ ನ ಗುಂಡ್ಲುಪೇಟೆ ಶಾಖೆಯೊಂದರ ಸಿಬ್ಬಂದಿ ಮಹಿಳೆಯರಿಗೆ ಸಾಲ ಮರು ಪಾವತಿಸುವಂತೆ ಕಿರುಕುಳ ಹಾಕಿರುವುದಾಗಿ ದೂರು ದಾಖಲಿಸಿರುವ ಬೆಂಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಪ್ರೊ.ನಾನ್ ನವರು ರೈತರು, ಮಹಿಳೆಯರಿಗೆ ಹಾಗೂ ಸಾಮಾನ್ಯ ಜನರ ಮನ ಮುಂದೆ ಹೋಗಿ ವಾಸವಾಗುವಂತೆ ಮಾಡುವುದು, ಬಲವಂತವಾಗಿ ಸಾಲ ಮರಳಿಸಿ ಮಾಡುವುದು, ಕಿರುಕುಳ ನೀಡುವುದು ಕಂಡುಬಂದಲ್ಲಿ ಬ್ಯಾಂಕ್ ನ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ.

ಹಳೇ ನೋಟು ಬದಲಾವಣೆ ದಂಧೆ: ಬಂಧನ

ಬೆಂಗಳೂರು, ಸಿ.4: ಅಪ್ರಾಪ್ಯವಯಸ್ಕರಾಗಿದ್ದ ಗಂಭೀರ ಮುಖೇಶ್‌ನ ನೋಟುಗಳನ್ನು ಬದಲಾವಣೆ ಮಾಡುತ್ತಿದ್ದ ಅರೋಪದಡಿ ಮೂವರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 35 ಲಕ್ಷ ರೂ. ನಿಷೇಧಿತ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಹನೂರು: ಪತ್ರಕರ್ತ ಮಾದೇಶ ನಿಧನ

ಹನೂರು, ಸಿ.4: ಚಾಮರಾಜನಗರ ಜಿಲ್ಲಾ ವಾಯ್ಸ್ ಅಗಲಿದ್ದಾರೆ. ಶಾಕತ್ ಆರ್.ನರೇಂದ್ರ ಮತ್ತು ದಿನ ಪ್ರತಿಕರ್ಮಿ ಹನೂರು ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲು ಅಲಿಯಾಸ್ ಮಾದೇಶ(38) ಅಕಾಲಿಕ ಮರಣ ಹೊಂದಿದ್ದಾರೆ.



ರಾಜಧಾನಿಯಲ್ಲಿ 2,963 ಕೊರೋನ ದೃಢ

ಬೆಂಗಳೂರು, ಸಿ.4: ರಾಜಧಾನಿಯಲ್ಲಿ ಶುಕ್ರವಾರ 2963 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 25 ಜನರು ಮೃತಪಟ್ಟಿದ್ದಾರೆ.

9395 ಕಂಟ್ರಿನ್ಟೋ ಜೋನ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಮನೆಗಳ ನಡುವಿನ ಅಂತರ ಹಾಗೂ ಒಂದು ಪ್ರದೇಶದಲ್ಲಿ ಹೆಚ್ಚಿನ ಜನಸಾಂದ್ರತೆ ಕಾರಣದಿಂದಾಗಿ ಸೋಂಕು ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ.

ಇಬ್ಬರು ಕೂಲಿ ಕಾರ್ಮಿಕರ ಹತ್ಯೆ

ಮಂಡ್ಯ, ಸಿ.4: ಮಲಗಿದ್ದಲ್ಲಿ ಇಬ್ಬರು ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದವು ಘಟನೆ ತಾಲೂಕಿನ ಯಲಿಯೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಹಿಮತ್ ಸಿಂಗ್ ಕಾ ಸೀಮೆ ಸಂಘ

35ನೇ ವಾರ್ಷಿಕ ಸರ್ವನಿರೀಕ್ಷಣೆ ಸಭೆ ಕುರಿತು ಹೇಳಿಕೊಂಡು ಸೀಮೆ ಸಂಘದ ಅಧ್ಯಕ್ಷರು ಮಾತನಾಡಿದರು.

ಅಪರಾಧ-ಅಪಘಾತ

ರಸ್ತೆ ಅಪಘಾತ: ಓರ್ವ ಸಾವು

ಚಿಕ್ಕಬಳ್ಳಾಪುರ, ಸಿ.4: ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸವಾರನೊಬ್ಬ ಮೃತಪಟ್ಟು ಘಟನೆ ತಡೆಗಟ್ಟಲು ತಾಲೂಕಿನ ಸವಾರನೊಬ್ಬ ಮರಣವಾಗಿ ಮರಣವಾಗಿದ್ದು, 25 ಜನರು ಮೃತಪಟ್ಟಿದ್ದಾರೆ.

ಮಹಿಳೆಯ ಕೊಲೆ ಪ್ರಕರಣ: ಮೂವರ ಬಂಧನ

ಬೆಂಗಳೂರು, ಸಿ.4: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಅರೋಪದಡಿ ತಮಿಳುನಾಡು ಮೂಲದ ಮೂವರನ್ನು ಬಂಧಿಸಿರುವ ಪೊಲೀಸರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಕಾರಿಗಳು 3ನೇ ಕ್ರಾಸ್ ನಡುವೆ (32) ಬಂಧಿತ ಅರೋಪಿಗಳಿದ್ದಾರೆ ಎಂದು ದೋಚಿ ಪರಾರಿಯಾಗಿದ್ದ ಅರೋಪದಡಿ ತಮಿಳುನಾಡು ಮೂಲದ ಮೂವರನ್ನು ಬಂಧಿಸಿರುವ ಪೊಲೀಸರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆ ದಾಳಿ: ವ್ಯಕ್ತಿಗೆ ಗಾಯ

ಎಚ್.ಡಿ.ಕೋಟೆ, ಸಿ.4: ತಾಲೂಕಿನ ಹೆಗ್ಗಡಾಪುರ ಗ್ರಾಮದ ಸಮೀಪದ ಹಿರಿಕೆರೆ ಬಳಿ ಚಿನ್ನಬಸವನಾಯಕ ಎಂಬವರ ಮೇಲೆ ಚಿರತೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮುಚ್ಚಲಾಗಿದೆ.

ಪೀರನವಾಡಿ ವೃತ್ತದಲ್ಲಿ ಬೃಹತ್ ನಾಮಫಲಕ ಸ್ಥಾಪನೆ: ವಿವಾದ

ಬೆಂಗಳೂರು, ಸಿ.4: ಪೀರನವಾಡಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಸ್ಥಳೀಯ ಕೆಲವರು ಬೃಹತ್ ನಾಮಫಲಕ ಸ್ಥಾಪಿಸಿದ್ದು, ನಾಮಫಲಕದಲ್ಲಿ ದೊಡ್ಡ ದಪ್ಪ ಮರಾಠಿ ಅಕ್ಷರಗಳಲ್ಲಿ ಭತ್ತವೆಂಬ ವಿವಾದಾತ್ಮಕ ಚಿಹ್ನೆ (ಚಿನ್ನಪಟ್ಟಣ) ಎಂದಿದ್ದು, ಕನ್ನಡದ ಹೆಸರು ಕೆಳಗೆ ಇದೆ. ಈ ವಿಚಾರವಾಗಿ ಈಗ ವಿವಾದ ಉಂಟಾಗಿದೆ.

ಅಧಿಕಾರಿಗಳು 3ನೇ ಕ್ರಾಸ್ ನಡುವೆ (32) ಬಂಧಿತ ಅರೋಪಿಗಳಿದ್ದಾರೆ ಎಂದು ದೋಚಿ ಪರಾರಿಯಾಗಿದ್ದ ಅರೋಪದಡಿ ತಮಿಳುನಾಡು ಮೂಲದ ಮೂವರನ್ನು ಬಂಧಿಸಿರುವ ಪೊಲೀಸರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

42 ಜನರ ವಿರುದ್ಧ ಎಫ್‌ಐಆರ್

ಮಂಡ್ಯ, ಸಿ.4: ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ 42 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಕಿ ಅಪಘಾತ: ಅಪಾರ ಹಾನಿ

ರಾಯಚೂರು, ಸಿ.4: ತಾಲೂಕಿನ ಯರಮನುರ್ ಸೂಪರ್ ಕ್ರಿಟಿಕಲ್ ಶಾಖೆಯೊಂದರಲ್ಲಿ ದಿವ್ಯಾತ್ ಸ್ಟಾಪರ್ (ವೈಟಿಂಗ್) ದ 2ನೇ ಘಟಕದ ದಿವ್ಯಾತ್ ಸ್ಟಾಪರ್ ಶುಕ್ರವಾರ ಬೆಳಿಗ್ಗೆ ಬೆಂಕಿ ಹೊತ್ತಿ ಉರಿದಿದೆ. ಈ ಅಪಘಾತದಲ್ಲಿ ಒಂದು ಕೋಟಿ ರೂ. ಮೊತ್ತದ ಉಪಕರಣಗಳು ಭಸ್ಮವಾಗಿದೆ.

ಡ್ರಗ್ ಸರಬರಾಜು ಆರೋಪಿಗಳಿಂದ ಜಾಮೀನಿಗೆ ಅರ್ಜಿ

ಬೆಂಗಳೂರು, ಸಿ.4: ಮಾದಕವಸ್ತು ಸರಬರಾಜು ಮಾಡಿದ ಆರೋಪದಡಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳು ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸಿ.7ಕ್ಕೆ ಮುಂದೂಡಿದೆ.

ಸಿ.7ಕ್ಕೆ ವಿಚಾರಣೆ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನಗರದ 33ನೇ ಸಿಟಿ ವಿಲರ್ ಆಂಡ್ ಸೆಷನ್ ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರಣೆ ಅಧಿಕಾರಿಗಳು ಬಂಧಿಸಿರುವ ಮೂವರುಗಳನ್ನು ಅನೂಪ್ ಹಾಗೂ ರಿಚೇರ್ ರವಿಚಂದ್ರನ್ ಹಾಗೂ ರೇವ್ ಪಾಟೀಲ್‌ಗಳಿಗೆ ಡ್ರಗ್ ಪ್ರಾಬ್ಲೆಮ್ ಆರೋಪ ಇವರ ಮೇಲಿದೆ. ಹೀಗಾಗಿ ಮಾಹಿತಿ ಕಲಾಪಕಾರಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರಕಾರದ ಪರ ವಕೀಲರ ಜಾಮೀನು ಅರ್ಜಿಗಳನ್ನು ಸಿ.7ಕ್ಕೆ ಮುಂದೂಡಿತು. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ನಿಧನ

ರಾಮಚಂದ್ರಯ್ಯ

ಹುಣಸೂರು, ಸಿ.4: ನಗರದ ಲಾಲ್‌ಬಸ್ ಬೀದಿಯ ನಿವೃತ್ತ ಸರ್ಕಾರಿ ರಿಟೈರ್ಡ್ ರಾಮಚಂದ್ರಯ್ಯ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಸೇರಿಸಿ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಮಾದಕ ವಸ್ತು ಮಾರಾಟ: ವಿದೇಶಿಗರ ಬಂಧನ

ಬೆಂಗಳೂರು, ಸಿ.4: ಮಾದಕ ವಸ್ತುಗಳ ಮಾರಾಟ ಅರೋಪದಡಿ ವಿದೇಶಿ ಪ್ರಜೆಗಳನ್ನು ಇಲ್ಲಿನ ಕೋಣನಕುಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಾಹನ ಧಿಕ್ಕಿ: ಜಿಂಕೆ ಸಾವು

ಹನೂರು, ಸಿ.4: ಅಪರಿಚಿತ ವಾಹನವೊಂದು ಧಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಕೋಟೇಗಾಲದ ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

ಪರಮೇಶ್

ಕಣಕಪುರ, ಸಿ.4: ತಾಲೂಕಿನ ಬಿ.ಎಸ್.ದೊಡ್ಡಿ ಸಮೀಪದ ಗಂಗೆಯನದೊಡ್ಡಿ ನಿವಾಸಿ ಪರಮೇಶ್ (62) ಶುಕ್ರವಾರ ಬೆಳಿಗ್ಗೆ 6:30ರಲ್ಲಿ ನಿಧನರಾಗಿದ್ದಾರೆ. ಪತ್ರಕರ್ತ ಬಿ.ಎಂ.ಪ್ರಾಣೇಶ್ ಅವರ ಸಹೋದರರಾದ ಮೃತರು, ವೀಡಿಯೋ ಸಮಾಜದ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

ಮೈಸೂರು, ಸಿ.4: ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳು ಮೃತದೇಹ ಪತ್ತೆಯಾದ ಘಟನೆ ಮೈಸೂರು ತಾಲೂಕು ದೊಡ್ಡ ಕಾನ್ಯ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ವಾಹನ ಧಿಕ್ಕಿ: ಜಿಂಕೆ ಸಾವು

ಹನೂರು, ಸಿ.4: ಅಪರಿಚಿತ ವಾಹನವೊಂದು ಧಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಕೋಟೇಗಾಲದ ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

ಹಿಮತ್ ಸಿಂಗ್ ಕಾ ಸೀಮೆ ಸಂಘ

35ನೇ ವಾರ್ಷಿಕ ಸರ್ವನಿರೀಕ್ಷಣೆ ಸಭೆ ಕುರಿತು ಹೇಳಿಕೊಂಡು ಸೀಮೆ ಸಂಘದ ಅಧ್ಯಕ್ಷರು ಮಾತನಾಡಿದರು.